

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 23-03-2026:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

ನಿಪಿ-194ರ ಅನುಬಂಧ 5 ರಲ್ಲಿ ಆರೋಪಿತರು ದ್ವಿಚಕ್ರವಾಹನ ಕೆಎ-13-ಎಸ್-8489ಕ್ಕೆ 2008ನೇ ಸಾಲಿನಲ್ಲಿ 27000ರೂಪಾಯಿ ಸಾಲ ಪಡೆದಿದ್ದು ಅಸಲು ಮತ್ತು ಬಡ್ಡಿ 14400ರೂಪಾಯಿ ಮರುಪಾವತಿ ಮಾಡಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಸದರಿ ಭಾಗವನ್ನು ನಿಪಿ-194(23) ಎಂದು ಗುರುತಿಸಲಾಯಿತು. ಈ ಬಗ್ಗೆ ಚನ್ನರಾಯಪಟ್ಟಣದ ವ್ಯವಸ್ಥಾಪಕರಿಗೆ 7-8-10ರಂದು ಪತ್ರವ್ಯವಹಾರ ಮಾಡಿದ್ದು ಅದಕ್ಕೆ ಸದರಿಯವರು 19-8-10ರಂದು ಮಾಹಿತಿ ನೀಡಿರುತ್ತಾರೆ. ಅದರಂತೆ ಅಸಲು 14,125, ಬಡ್ಡಿ 5340.83 ಒಟ್ಟು 19475.23ರೂ ಮರುಪಾವತಿ ಮಾಡಿದ್ದು ಕಂಡುಬಂದಿರುತ್ತದೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ. ಅವರು ನೀಡಿರುವ ಸ್ಟೇಟ್ಮೆಂಟ್ ಆಫ್ ಅಕೌಂಟನ್ನು ನೋಡುತ್ತಿದ್ದು ಅದನ್ನು ನಿಪಿ-223 ಎಂದು ಗುರುತಿಸಲಾಯಿತು

ನಿಪಿ-194(5) ಮತ್ತು 194(6)ರಲ್ಲಿ ಆರೋಪಿತರು ಮತ್ತು ಅವರ ಪತ್ನಿ ರವರು ಕೆನರಾ ಬ್ಯಾಂಕ್ ನಲ್ಲಿ ಚೆನ್ನ ಅಡವಿಟ್ಟು ಲೋನ್ ಖಾತೆ ಸಂಖ್ಯೆ 916713631 ಮತ್ತು 9168ರಲ್ಲಿ ಕೃಷಿ ಚಟುವಟಿಕೆಗಾಗಿ ಕ್ರಮವಾಗಿ ಒಂದು ಲಕ್ಷ ಒಟ್ಟು 3 ಲಕ್ಷ ಸಾಲ ಪಡೆದಿರುತ್ತಾರೆಂದು ಘೋಷಿಸಿಕೊಂಡಿರುತ್ತಾರೆ. ಹಾಗೆಯೇ ನಿಪಿ-194(5)ರ ಕ್ರಮಸಂಖ್ಯೆ 8ರಲ್ಲಿ ತಾನು 1,05,556ರೂಪಾಯಿಗಳನ್ನು ಮರುಪಾವತಿಸಿರುವುದಾಗಿ ಕಾಣಿಸಿರುತ್ತಾರೆ. ನಿಪಿ-194(6)ರ ಕ್ರಮಸಂಖ್ಯೆ 8ರಲ್ಲಿ 1,05,727ರೂಪಾಯಿಗಳನ್ನು ಮರುಪಾವತಿಸಿರುವುದಾಗಿ ಕಾಣಿಸಿರುತ್ತಾರೆ. ಈ ಬಗ್ಗೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ 28-10-2009ರಂದು ಪತ್ರವ್ಯವಹಾರ ಮಾಡಿದ್ದು ದಿ:5-4-10ರಂದು ಸದರಿಯವರು ನೀಡಿದ ಮಾಹಿತಿಯನ್ನು ನಿಪಿ-200ರಂತೆ ಸ್ವೀಕರಿಸಿರುತ್ತೇನೆ. ನಿಪಿ-194(5)ರ ಪ್ರಾರಾ 9ರಲ್ಲಿ ಎಜಿಎಲ್ ಗೋಲ್ಡ್ ಲೋನ್ ನಂಬರ್ 9167ನ್ನು ಮುಕ್ತಾಯಗೊಳಿಸಿರುವುದಾಗಿ ಕಾಣಿಸಿದ್ದು ಆದರೆ ಎಜಿಎಲ್ ಗೋಲ್ಡ್ ಲೋನ್ 13631ಕ್ಕೆ ಸಂಬಂಧಿಸಿದಂತೆ ಸಾಲ ಮರುಪಾವತಿಸಿರುವುದಿಲ್ಲವೆಂದು ಕಾಣಿಸಿರುತ್ತಾರೆ, ಹಾಗೆಯೇ 194(6)ರಲ್ಲಿ ಎಜಿಎಲ್ ಗೋಲ್ಡ್ ಲೋನ್ 9168ನ್ನು ಪಾವತಿಸಿರುವುದಾಗಿ ಕಾಣಿಸಿರುತ್ತಾರೆ, ಈ ಬಗ್ಗೆ ಕೆನರಾ ಬ್ಯಾಂಕಿನಿಂದ ಪಡೆದ ಮಾಹಿತಿಯಂತೆ ಸದರಿ ಸಾಲವನ್ನು ತೀರಿಸಿದ ಬಗ್ಗೆ ನಿಪಿ-200ರ

ಜೊತೆ ನೀಡಿದ ದಾಖಲೆಯ ಮಾಹಿತಿಯನ್ನು ಸ್ವೀಕರಿಸಿರುತ್ತೇನೆ. ಆ ದಾಖಲೆಯನ್ನು ಈಗ ನೋಡುತ್ತಿದ್ದು ಅದನ್ನು ನಿಪಿ-200(1) ಎಂದು ಗುರುತಿಸಲಾಯಿತು. ಎಜಿಎಲ್ ಗೋಲ್ಡ್ ಲೋನ್ 13631ರಲ್ಲಿ ಆರೋಪಿತರು 6978ರೂಪಾಯಿಯನ್ನು ಬಡ್ಡಿಬಾಬ್ತು ಪಾವತಿಸಿರುತ್ತಾರೆಂದು ನಿಪಿ-200ರ ದಾಖಲೆಯಲ್ಲಿ ಕಂಡುಬರುತ್ತಿದೆ. ಸದರಿ ದಾಖಲೆಯನ್ನೂ ನೋಡುತ್ತಿದ್ದು ನಿಪಿ-200(2) ಎಂದು ಗುರುತಿಸಲಾಯಿತು. ಗೋಲ್ಡ್ ಲೋನ್ ಸಂಖ್ಯೆ 9168ರಲ್ಲಿ 1,05,727 ಅಸಲು ಮತ್ತು ಬಡ್ಡಿ ಪಾವತಿಸಿರುವುದಾಗಿ ನಿಪಿ-200ರ ದಾಖಲೆಯಲ್ಲಿ ಕಂಡುಬರುತ್ತಿದೆ, ಅದನ್ನು ಈಗ ನೋಡುತ್ತಿದ್ದು ನಿಪಿ-200(3) ಎಂದು ಗುರುತಿಸಲಾಯಿತು.

ಆರೋಪಿತರು ಮತ್ತು ಅವರ ಪತ್ನಿ ಮಗನ ಹೆಸರಿನಲ್ಲಿ 6 ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ನಿಪಿ-25 ಮತ್ತು 26 ಆರೋಪಿತರು ಕರ್ನಾಟಕ ಬ್ಯಾಂಕ್ ನಲ್ಲಿ ಹೊಂದಿದ ಖಾತೆಗೆ ಸಂಬಂಧಿಸಿದ್ದಾಗಿದ್ದು ಅದರಲ್ಲಿ ದಿನಾಂಕ 1-2-2007 ಮತ್ತು 2-1-2007ರಂದು ತಲಾ 11ವರೆ ರೂಪಾಯಿಯನ್ನು minimum balance ಎಂದು ಕಾಣಿಸಿದ್ದು ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಮಗ ಮಂಜುನಾಥ್ ರವರು ವಿಜಯಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಅದಕ್ಕೆ ಸಂಬಂಧಿಸಿದಂತೆ ನಿಪಿ-46ರ ದಾಖಲೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಕಲೆಕ್ಷನ್ ಶುಲ್ಕ ಮತ್ತು ಇತರೆ ಶುಲ್ಕ ಒಟ್ಟು 808ರೂಪಾಯಿಗಳನ್ನು ಕಟಾವಣೆ ಮಾಡಿರುವುದು ಕಂಡುಬಂದಿರುತ್ತದೆ. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ. ಹಾಗೆಯೇ ಮಂಜುನಾಥ್ ರವರ ಕಾರ್ಪೊರೇಶನ್ ಬ್ಯಾಂಕ್ ನಲ್ಲಿ ಹೊಂದಿದ ಖಾತೆಗೆ ಸಂಬಂಧಿಸಿದಂತೆ ನಿಪಿ-47ರ ದಾಖಲೆ ಪಡೆದಿರುತ್ತೇನೆ. ಅದರ ಪ್ರಕಾರ ಸೇವಾ ಶುಲ್ಕ, ಮತ್ತು ಇತರೆ ಶುಲ್ಕ ಒಟ್ಟು 136ರೂಪಾಯಿಯನ್ನು ಬ್ಯಾಂಕ್ ನವರು ಕಟಾವಣೆ ಮಾಡಿರುತ್ತಾರೆ. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರು ಕೆನರಾ ಬ್ಯಾಂಕ್ ನಲ್ಲಿ ಹೊಂದಿದ ಖಾತೆಗೆ ಸಂಬಂಧಿಸಿದಂತೆ ನಿಪಿ-130ರಂತೆ

ಮಹಿತಿ ಪಡೆದಿರುತ್ತೇನೆ. ಅದರ ಪ್ರಕಾರ ಚೆಕ್ ಕಲೆಕ್ಷನ್ ಮತ್ತು ಅಪ್ರೆಸರ್ ಶುಲ್ಕವಾಗಿ 278ರೂಪಾಯಿಯನ್ನು ಕಟಾವಣೆ ಮಾಡಿರುವುದು ಕಂಡುಬಂದಿರುತ್ತದೆ. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಪತ್ನಿ ಕೆನರಾ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಬಗ್ಗೆ ನಿಪಿ-132ರಂತೆ ದಾಖಲೆ ಪಡೆದಿದ್ದು ಅದರಲ್ಲಿ 5-8-2005ರಲ್ಲಿ ಚೆಕ್ ಕಲೆಕ್ಷನ್ ಶುಲ್ಕ 58ರೂಪಾಯಿ ಕಟಾವಣೆ ಮಾಡಿರುತ್ತಾರೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಬಗ್ಗೆ ನಿಪಿ-51ರಂತೆ ದಾಖಲೆ ಪಡೆದಿದ್ದು ಅದರಂತೆ ಡಿಡಿ ಶುಲ್ಕ ಚೆಕ್ ಕಲೆಕ್ಷನ್ ಶುಲ್ಕ, ಆನ್ಲೈನ್ ಸೇವಾ ಶುಲ್ಕ ಒಟ್ಟು 1170ರೂಪಾಯಿ ಕಟಾವಣೆ ಮಾಡಿರುತ್ತಾರೆ. ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರು ಮತ್ತು ಅವರ ಪತ್ನಿ ಎಜೆವೆಲ್ ಗೋಲ್ಡ್ ಲೋನ್ 3ಲಕ್ಷ ರೂಪಾಯಿಯನ್ನು ಕೃಷಿ ಉದ್ದೇಶಕ್ಕೋಸ್ಕರ ಪಡೆದಿರುವುದರಿಂದ ಅದನ್ನು ಅದಕ್ಕೆ ಬಳಸಿರುತ್ತಾರೆಂದು ಪರಿಗಣಿಸಿ ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರು ಮತ್ತು ಅವರ ಪತ್ನಿ 9 ಜಮೀನುಗಳನ್ನು ಹೊಂದಿದ್ದು ಅದರ ಬಗ್ಗೆ ಕಂದಾಯ ಪಾವತಿಸಿರುವ ಮಾಹಿತಿ ನೀಡುವಂತೆ ಚನ್ನರಾಯಪಟ್ಟಣ ತಾಲ್ಲೂಕು ತಹಶೀಲ್ದಾರರಿಗೆ ಪತ್ರ ಬರೆದಿದ್ದು ಸದರಿಯವರು ನೀಡಿದ ಮಾಹಿತಿಯನ್ನು ದಿನಾಂಕ 22-9-09ರಂದು ನಿಪಿ-224ರಂತೆ ಸ್ವೀಕರಿಸಿರುತ್ತೇನೆ. ಅದರಂತೆ ಆ ದಿನಾಂಕದವರೆಗೆ ಯಾವುದೇ ಕಂದಾಯ ಪಾವತಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ.

ಆರೋಪಿತರು ಅನುಸೂಚಿ -13 ರಲ್ಲಿ 14 ಆಸ್ತಿಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಒಟ್ಟು 1,12,892ರೂಪಾಯಿಗಳನ್ನು ಪಾವತಿಸಿರುವುದಾಗಿ ಘೋಷಿಸಿಕೊಂಡಿರುತ್ತಾರೆ. ಇದು

ನಿಪಿ-194ರಲ್ಲಿ ಪುಟ 100ರಲ್ಲಿ ಕಂಡುಬರುತ್ತಿದ್ದು ಅದನ್ನು ನಿಪಿ-194(24) ಎಂದು ಗುರುತಿಸಲಾಯಿತು.

ಆ ಮಾಹಿತಿಯನ್ನು ಪರಿಗಣಿಸಿ ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಹೆಂಡತಿ ಜಯಲಕ್ಷ್ಮಿ ಅಮಾನಿಕೆಯಲ್ಲಿ ಹೊಂದಿರುವ ಜಮೀನು ಸ.ನಂ.135/3ರಲ್ಲಿ 37 ಗುಂಟೆ ಜಮೀನನ್ನು ಅನ್ಯಸಂಕ್ರಮಣ ಮಾಡಿಸಿಕೊಂಡಿರುವ ಬಗ್ಗೆ ನಿಪಿ-110 ರಿಂದ 112ರಂತೆ ಮಾಹಿತಿಯನ್ನು ಹಾಸನ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಿಂದ ಪಡೆದಿರುತ್ತೇನೆ. ಅದರಂತೆ ಸದರಿಯವರು 2020ರೂಪಾಯಿ ಶುಲ್ಕ ಪಾವತಿಸಿರುವುದು ಕಂಡುಬರುತ್ತದೆ. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಕುಟುಂಬ ನಿರ್ವಹಣಾ ವೆಚ್ಚ: ಹೆಚ್ಚಿನ ಮಾಹಿತಿಯನ್ನು ಅನುಬಂಧ 194ರ ಅನುಸೂಚಿ 22ರಲ್ಲಿ ಕಾಣಿಸಿರುತ್ತಾರೆ. ಈ ಭಾಗವನ್ನು ನಿಪಿ-194(25) ಎಂದು ಗುರುತಿಸಲಾಯಿತು. ಅದರಲ್ಲಿ ಆರೋಪಿತರು ತಮ್ಮ ಕುಟುಂಬದ ನಿರ್ವಹಣಾ ವೆಚ್ಚ 42331ಎಂದು ಕಾಣಿಸಿರುತ್ತಾರೆ. ಈ ಬಗ್ಗೆ ಕರ್ನಾಟಕ ಲೋಕಾಯುಕ್ತದ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಂದ ನಿಪಿ-137ರಂತೆ ಮಾಹಿತಿಯನ್ನು ಸ್ವೀಕರಿಸಿರುತ್ತೇನೆ. ಅದರಂತೆ ಆ ಕುಟುಂಬದ ಚೆಕ್ ಅವಧಿಯ ನಿರ್ವಹಣಾ ವೆಚ್ಚ 460617 ಆಗಿದ್ದು ಅದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಮಗ ಮಂಜುನಾಥ್ ರವರು ಜಯಲಕ್ಷ್ಮಿ ಫೌನ್ಸಿ ಸ್ಟೋರ್‌ನು ತಾಲ್ಲೂಕು ಪಂಚಾಯತಿ ಕಛೇರಿ ಕಟ್ಟಡದಲ್ಲಿ ಬಾಡಿಗೆಗೆ ಪಡೆದಿದ್ದು ಈ ಬಗ್ಗೆ ತಾಲ್ಲೂಕು ಪಂಚಾಯತಿಯ ಇಬ್ಬರವರಿಗೆ ಪತ್ರ ಬರೆದು ನಿಪಿ-122ರಂತೆ ಮಾಹಿತಿಯನ್ನು ಪಡೆದಿರುತ್ತೇನೆ. ಅದರಂತೆ 2003-04 ರಿಂದ 2008ರವರೆಗೆ ಕಟ್ಟಿರುವ ಬಾಡಿಗೆ ರೂ 43988, ಅದನ್ನು ವಿಜಯಾ ಬ್ಯಾಂಕ್ ಚೆಕ್ ಮೂಲಕ ಪಾವತಿಸಿರುತ್ತಾರೆ. ಇದನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

ಆರೋಪಿತರ ಪತ್ನಿ ಜಯಲಕ್ಷ್ಮಿ ರವರು ಧನಲಕ್ಷ್ಮಿ ಫೈನಾನ್ಸ್ ಕಾರ್ಪೊರೇಷನ್ ನ್ನು ಪೇಟೆ

ಬೀದಿಯ ಅಗ್ರಹಾರ ಕಾಂಪ್ಲೆಕ್ಸ್ ನಲ್ಲಿ ನಡೆಸುತ್ತಿದ್ದು ಅದು ಗೋವಿಂದೇಗೌಡ ರವರಿಗೆ ಸೇರಿದ್ದು ಅವರಿಂದ ಆ ಫೈನಾನ್ಸ್ ಬಾಬು ನೀಡಿರುವ ಬಾಡಿಗೆ ಬಾಬು 1-12-2007 ರಿಂದ 23-4-09ರವರೆಗೆ ಪಾವತಿಸಿರುವ ಹಣದ ಮಾಹಿತಿಯನ್ನು ನಿಪಿ-225ರಂತೆ ಸ್ವೀಕರಿಸಿರುತ್ತೇನೆ. ಇದರ ಪ್ರಕಾರ ಒಟ್ಟು 11850ರೂಪಾಯಿಯನ್ನು ಪಾವತಿಸಿದ್ದು ಅದರಲ್ಲಿ ಜಯಲಕ್ಷ್ಮಿ ರವರ ಪಾಲಿನ ಅರ್ಧ ಭಾಗ 5925ರೂಪಾಯಿಗಳನ್ನು ಆರೋಪಿತರ ಖರ್ಚಿಗೆ ಪರಿಗಣಿಸಿರುತ್ತೇನೆ.

(ಈ ಹಂತದಲ್ಲಿ ನ್ಯಾಯಾಲಯದ ಕಲಾಪದ ವೇಳೆ ಮುಗಿದಿದ್ದರಿಂದ ಮುಂದುವರಿದ ಮುಖ್ಯವಿಚಾರಣೆಯನ್ನು ಮುಂದೂಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಸ್ಟೆಷಲ್

ನ್ಯಾಯಾಧೀಶರು, ಹಾಸನ.